

Date: 28.01.2021

To,

The General Manager,  
Listing Compliance & Legal Regulatory,  
BSE Limited, PJ Towers, Dalal Street,  
Mumbai-400001

**Subject: Newspaper Publication**


With reference to the captioned subject, We hereby inform that,

1. Notice of 137<sup>th</sup> Meeting of Board of Directors has been published in Business Line-An English daily & Sanjevani- a Kannada daily;
2. Financial Results for the third quarter ended 31<sup>st</sup> December, 2020 has been published in Business Line-An English daily & Sanjevani- a Kannada daily.

We enclose herewith the copies of Newspaper cuttings for your reference and records.

Thanking you

For Natural Capsules Limited

  
Sunil L Mundra  
Managing Director





# ruptions'

# Rupee drops 21 paise to 73.28 against dollar

present in their core business models. In addition, financial institutions use artificial intelligence and machine learning not only in loan underwriting, but also customer on-boarding, cross-selling, servicing, and fraud management.

Although it believes the industry's competitive dynamics will continue to evolve, new entrants have failed to make their mark so far.

"Payment banks in India have less than 1 per cent of the deposit market share and remain unprofitable; restrictive licences render the model rather unviable. "Big tech companies have also entered the industry, but they have not been able to encroach into the mainstays of the incumbent banks, namely lending and deposits," said S&P.

## PRESS TRUST OF INDIA

Mumbai, January 18

The rupee plunged by 21 paise to settle at a week's low of 73.28 against the US dollar on Monday, tracking weak domestic equities and a rebound in the American currency.

At the interbank forex market, the domestic unit opened at 73.21 against the greenback and swung between a low of 73.30 and a high of 73.18 during the session.

It finally settled down by 21 paise at 73.28, the lowest closing level since January 11. On Friday, the rupee had settled at 73.07 against the American currency.

Meanwhile, the dollar index, which gauges the green-

back's strength against a basket of six currencies, rose 0.15 per cent to 90.91. Brent crude

futures, the global oil benchmark, declined 0.24 per cent to \$54.97 per barrel.

## THE ANDHRA PETROCHEMICALS LIMITED

Regd. Office: Venkatarayapuram, TANUKU - 534 215

West Godavari District, Andhra Pradesh

Phone: 08819-224075, Fax: 08819-224168

E-mail: investors@theandhrapetrochemicals.com

Website: www.theandhrapetrochemicals.com

CIN: L23209AP1984PLC004635



### NOTICE

A Meeting of the Board of Directors of the Company will be held on Monday, the 8th February, 2021, inter alia, to consider and approve the Unaudited Financial Results of the Company for the Quarter and Nine months period ended 31st December, 2020.

for The Andhra Petrochemicals Limited  
(P Narendranath Chowdary)  
Managing Director

Venkatarayapuram  
Dt. 18.01.2021



## NATURAL CAPSULES LIMITED

No. 23, "Trident Towers", 4th Floor, 100 ft. Road, Jayanagar 2nd Block,

Bangalore - 560 011. Ph: 26671571/573, Fax 26671562,

E-mail: info@naturalcapsules.com / CIN: L85110KA1993PLC014742



### NOTICE

Pursuant to Regulation 29 read with Regulation 47 of the SEBI (LODR) Regulations, 2015, Notice is hereby given that 137th meeting of the Board of Directors of the Company is scheduled to be held on Monday, 25th January 2021, inter alia to consider and approve un-audited consolidated financial results and un-audited standalone financial results for the quarter ended 31st December, 2020. The detailed notice may be accessed on the Company's website <http://www.naturalcapsules.com> and may also be accessed on the Stock exchange website at <http://www.bseindia.com>

Place: Bangalore  
Date: 16.01.2021

By order of the Board  
Sunil L Munda  
Managing Director

## Nitta Gelatin India Limited

CIN: L24299KL1975PLC002691

Regd. Office: P.B.No.4262, Panampilly Nagar, Kochi-682 036.

Tel: +91 484 2864400, Fax: +91 484 2310568.

Web: [www.gelatin.in](http://www.gelatin.in) email: [ro@nittagelatinindia.com](mailto:ro@nittagelatinindia.com)

### NOTICE

Notice is hereby given in compliance of Regulation 29 read with Regulation 47 of the SEBI (Listing Obligations and Disclosure Requirements) Regulations, 2015 and other applicable provisions, if any, that 265th Board Meeting of the Company is scheduled to be held on Friday, 29th January, 2021 to consider inter-alia the unaudited financial results of the Company for the quarter ended December 31, 2020.

This information is available on the website of BSE Limited ([www.bseindia.com](http://www.bseindia.com)) where the Company's shares are listed and is also available on the website of the Company ([www.gelatin.in](http://www.gelatin.in)).

For NITTA GELATIN INDIA LIMITED

Sd/-  
G.R. Kurup  
Company Secretary

Place: Kochi  
Date: January 18, 2021

## Government of Kerala

Published Tenders from 11-01-2021 to 17-01-2021

### Department of Electrical Inspectorate

Tender ID: 2020\_CEI\_393812\_2 \* Chief Electrical Inspector \* Three phase fully automatic Energymeter Test system with int \* Closing Date: 27-Jan-2021 \* PAC: Rs2500000

Tender ID: 2020\_CEI\_394503\_2 \* Chief Electrical Inspector \* Power Quality Analyzer \* Closing Date: 27-Jan-2021 \* PAC: Rs590000

### Department of Animal Husbandry

Tender ID: 2021\_DAH\_405854\_1 \* Chief Disease Investigation Officer \* Equipment for Centre for Wildlife Sciences \* Closing Date: 30-Jan-2021 \* PAC: Rs700000

Visit <https://etenders.kerala.gov.in> for more details.

Ro.No:11-17/Jan/2021/PRD/(N)10

## THE INDIA CEMENTS LIMITED

Regd. Office: "Dhun Building",

827, Anna Salai, Chennai 600 002.

CIN:L26942TN1946PLC000931

Email: investor@indiacements.co.in

Website: [www.indiacements.co.in](http://www.indiacements.co.in)

### NOTICE

This is to notify that a Meeting of the Board of Directors of the Company will be held on Wednesday, the 27th January, 2021, through video conferencing to consider the unaudited financial results (subjected to a "limited review" by the Statutory Auditors) for the quarter and nine months ended 31st December, 2020.

For The India Cements Limited  
Place : Chennai S.Sridharan  
Date : 18.01.2021 Company Secretary

## INVITING QUOTATION

**EXPORT PROMOTION COUNCIL**  
Ministry of Textiles, Govt. of India)

are invited from Architectural Firms having experience for providing consultancy in construction of Office at Survey No. 64, Madhapur, Gachibowli, Hyderabad, Telangana.

Submitting the NIQ document, kindly visit the website [www.aepcindia.com](http://www.aepcindia.com) for information kindly contact at 0777894, 8527948128

## PAGE INDUSTRIES LIMITED

Regd Office: 7th Floor, Umiya Business Bay-Tower-1, Cessna Business Park, Hobli, Outer Ring Road, Bengaluru - 560 103. Ph: 080 - 4945 4545. [jockey.in](mailto:jockey.in) | [info@jockeyindia.com](http://info@jockeyindia.com) | CIN#: L18101KA1994PLC016554

### NOTICE

int to SEBI (Listing Obligations And Disclosure Requirements) Regulation 2015, Notice is hereby given that a meeting of the Board of Directors of the Company will be held on 10th February, 2021 inter alia a) to consider and approve the Unaudited Financial Results for the quarter ended 31st December, 2020 b) to consider declaration of 2nd Interim Dividend to the shareholders for the year 2020-21.

The said interim dividend is declared by the Board at its aforesaid meeting, the "Record Date" for the purpose of payment of such interim dividend will be 19th February, 2021.

The Company's Code of Conduct for Prevention of Insider Trading, the trading window will remain closed from 1st January 2021 to 12th February 2021 (both days inclusive).

The notice is also available on the stock Exchanges website, [www.bseindia.com](http://www.bseindia.com) & [www.nseindia.com](http://www.nseindia.com) and Company's website [www.jockey.in](http://www.jockey.in).

For Page Industries Limited  
(Sd/-) Murugesh C  
Company Secretary

January 2021



ಹಾಗೂ ತಿದ್ದಿದ. ಎಂದು ಮಾಜಿ ಪಾಲಿಕೆ ಸದಸ್ಯ ಕ್ರೀಡಾ ತ್ರೀಕಾಂತ್ ಹರ್ಷವ್ಯಕ್ತಪಡಿಸಿದರು.

## ರಿಯಾಯಿತಿ ಘೋಷಣೆ

ಗೂಗಲ್ ಡಿಜಿ ತಾಪಮಾನದಲ್ಲೂ ಈ ಏರ್ ಕಂಡಿಷನ್ ಕಾರ್ಯನಿರ್ವಹಿಸಬಲ್ಲದು. ಟಿಸಿಎಲ್ ಅತ್ಯಧುನಿಕ ತಂತ್ರಜ್ಞಾನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಭವಿಷ್ಯಕ್ಕಾಗಿ ನಿರ್ಮಿಸಲಾಗಿದೆ. ಈಗ, ಗ್ರಾಹಕರು ತಮ್ಮ ಅನುಭವವನ್ನು ಅಪ್‌ಗ್ರೇಡ್ ಮಾಡಬಹುದು ಮತ್ತು ಕೈಗೆಟುಕುವ ಬೆಲೆಯಲ್ಲಿ ತಮ್ಮ ಮನೆಗಳನ್ನು ಸ್ಕಾರ್ಟ್ ಮನೆಗಳನ್ನಾಗಿ ಮಾಡಬಹುದು. ನಾವು ಶೀಘ್ರದಲ್ಲೇ ಅಂತಹ ಹೆಚ್ಚಿನ ಕೊಡುಗೆಗಳೊಂದಿಗೆ ಬರಲಿದ್ದೇವೆ” ಎಂದು ಟಿಸಿಎಲ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ 'ಮೈಕ್ ಚೆನ್' ಹೇಳಿದ್ದಾರೆ.

## ಧಿಕಾರಿ ಸುಧಾ ಅಮಾನತು

ವರಿ 18: ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಇವುಗಳ ಬಗ್ಗೆ ತನಿಖೆ ಮುಂದುವರಿದಿದೆ. ಮತ್ತೆ ಎಸಿಬಿ ದಾಳಿ, ಸುಧಾ ಮನೆಯಲ್ಲಿ ನಕಲಿ ದಾಖಲೆಗಳು ಜಪ್ತಿ ಕೆಎಎಸ್ ಅಧಿಕಾರಿಯಾಗಿ 12-13 ವರ್ಷ ಆನುಭವ ಹೊಂದಿರುವ ಸುಧಾ ಅವರ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಎಸಿಬಿ ದಾಳಿ ನಂತರ ಯಾವುದೇ ಕ್ರಮ ಜರುಗಿಸಿರಲಿಲ್ಲ ಎಂದು ತನಿಖೆ ವೇಳೆ ತಿಳಿದು ಬಂದಿತ್ತು.



ಕೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ರಾಜ್ಯ ರೆಡ್ ಕ್ರಾಸ್ ಸಭಾಪತಿ ಕರರು ಇದ್ದಾರೆ.

ಜಿಯೋ ಸಂಸ್ಥೆ ಹೊಸ ವಿಪ್ರಲಿಯಾ 160 ಸ್ಕೂಟರ್ ಮಾರುಕಟ್ಟೆಗೆ ಪರಿಚಯ ಮಾಡಿದೆ. ವಿಪ್ರಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ನಲ್ಲಿ ಅತ್ಯಧುನಿಕ ಜಾಗತಿಕ ಗುಣಮಟ್ಟದ ವಿನ್ಯಾಸವಿದೆ. ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್, ಸ್ವಚ್ಛ ಮಾಲಿನ್ಯಕಾರಕ ತಂತ್ರಜ್ಞಾನದ 3 ವಾಲ್ವ್ ಫುಯಲ್ ಇಂಜೆಕ್ಷನ್, ಇದು 7,100 ಆರ್‌ಎಂ‌ನಲ್ಲಿ ಗರಿಷ್ಠ 11 ಪಿಎಸ್ ಪವರ್ ಹೊಂದಿದ್ದು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ.

ಅತ್ಯುತ್ತಮ ಮತ್ತು ಅನುಕೂಲಕರ ಚಾಲನಾ ಅನುಭವಕ್ಕಾಗಿ ವಿಪ್ರಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ನಲ್ಲಿ ಅನುಕೂಲಕರ ಎಂಜಿನ್‌ನಾಮಿಕ್ ಸೀಟ್‌ಗಳಿವೆ. 7 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.

ಪಿಯಾಜಿಯೋ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿಯಾಗೋ ಗ್ರಾಫಿ ಮಾತನಾಡಿ "ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿಗೆ ತಕ್ಕಂತೆ ವಿಪ್ರಲಿಯಾ ಮೂಲಕ ನಡೆದುಕೊಂಡಿದ್ದೇವೆ. ಪ್ರತಿಯೊಬ್ಬರಿಗೂ ಉತ್ತಮ ಅನುಭವವನ್ನು ಖಾತ್ರಿ ಪಡಿಸಲು ಭಾರತದಲ್ಲಿ ನಮ್ಮ ಡೀಲರಿಜ್ ಚಾಲನೆಯನ್ನು ವಿಸ್ತರಿಸಲಿದ್ದೇವೆ. ಭಾರತದ ಪ್ರೀಮಿಯಂ ಡ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇದು ಹೊಸ ಮೈಲಿಗಲ್ಲು ಸ್ಥಾಪಿಸಲಿದೆ" ಎಂದರು. ವಿಪ್ರಲಿಯಾ ಎಸ್‌ಎಕ್ಸ್‌ಆರ್ 160 ಪ್ರೀಮಿಯಂ ಸ್ಕೂಟರ್ ಕರ್ನಾಟಕದಾದ್ಯಂತ ಎಕ್ಸ್ ಶೋರೂಮ್ ಬೆಲೆ 1,26,947 ರೂಪಾಯಿಗಳಿಗೆ ದೊರೆಯುತ್ತದೆ.

## ಜಯರ್ ಸಾಗಾಟ ಲಾರಿ ಪಲ್ಟಿ-ಚಾಲಕನಿಗೆ ಗಾಯ

ಸುಳ್ಯ, ಜ.18- ಮೈಸೂರಿನಿಂದ ಮಂಗಳೂರು ಕಡೆಗೆ ಬಿಯರ್ ಬಾಟಲಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಘಟನೆ ಅರಂತೋಡಿನಲ್ಲಿ ನಡೆದಿದೆ.

ಅರಂತೋಡು ಸಮೀಪ ಕೊಡಂಕೇರಿ ತಿರುವಿನಲ್ಲಿ ಘಟನೆ ಸಂಭವಿಸಿದ್ದು ಲಾರಿ ಪಲ್ಟಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ಲಾರಿ ಮೇಲೆ ಬಿದ್ದಿದೆ. ಲಾರಿಯ ಚಾಲಕ ಮತ್ತು ನಿರ್ವಾಹಕ ಸಣ್ಣಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾರೆ. ಲಾರಿಯಲ್ಲಿ ಸುಮಾರು 45 ಲಕ್ಷದ ವೊಲ್ಯೂಮ್ ಬಿಯರ್ ಬಾಟಲಿಗಳು ನಷ್ಟವಾಗಿದೆ. ಘಟನೆ ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಜಮಾಯಿಸಿದ್ದರು.

ಉಳಿತಾಯ ಮಾಡುವವರನ್ನು ಹೂಡಿಕೆದಾರರನ್ನಾಗಿ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಐಡಿಎಫ್‌ಸಿ ಮ್ಯೂಚುವಲ್ ಫಂಡ್‌ದೇಶಾದ್ಯಂತ ಪೈಸೋಕೊ ರೋಕ್ ಮತ್ ಎಂಬ ಅಭಿಯಾನವನ್ನು ಆರಂಭಿಸಿದೆ. ಸಂಪತ್ತು ಗಳಿಕೆ ವಿಚಾರದಲ್ಲಿ ಸಾಂಪ್ರದಾಯಿಕ ಶೈಲಿಯಿಂದ ಸಮಕಾಲೀನ ಶೈಲಿಗೆ ಪರಿವರ್ತಿಸುವ ಉದ್ದೇಶದಿಂದ ಐಡಿಎಫ್‌ಸಿ ಮ್ಯೂಚುವಲ್ ಫಂಡ್ ಈ ಅಭಿಯಾನವನ್ನು ಆರಂಭಿಸಿದೆ.

ಈ ಅಭಿಯಾನದ ಬಗ್ಗೆ ಮಾತನಾಡಿ ಐಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಸಿಇಒ ವಿಶಾಲ್‌ಕಪೂರ್ ಅವರು, "ಭಾರತವು ಅಪೇಕ್ಷಣೀಯವಾದ ಉಳಿತಾಯ ಸಂಸ್ಕೃತಿಯನ್ನು ಹೊಂದಿದ್ದರೂ ನಮ್ಮ ಉಳಿತಾಯದ ಹೆಚ್ಚಿನ ಭಾಗವು ಸಾಂಪ್ರದಾಯಿಕ ಹೂಡಿಕೆಗಳಲ್ಲಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಉಳಿತಾಯವು ಇಂತಹ ವ್ಯವಸ್ಥೆಯಲ್ಲಿ ಹಾಗೆಯೇ ಇರುತ್ತದೆ. ಹೀಗೆ ಇರುವ ಕಾರ್ಪಸ್ ಅನ್ನು ಉತ್ಪಾದನೆಗೆ ಸಜ್ಜುಗೊಳಿಸಲಾಗಿರುವುದಿಲ್ಲ. ಹೆಚ್ಚುತ್ತಿರುವ ಆಕಾಂಕ್ಷೆಗಳು

ಉಳಿತಾಯ ಮಾಡುವವರು ತಮ್ಮ ಹೂಡಿಕೆ ಆಯ್ಕೆಗಳನ್ನು ನವೀಕರಣ ಮಾಡಿಕೊಳ್ಳಲು ಅವಕಾಶವಿರುತ್ತದೆ. ನಮ್ಮ ಇತ್ತೀಚಿನ ಈ ಅಭಿಯಾನವು ಒಂದು ಅನನ್ಯವಾದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನವೀನವಾದ ಸ್ಟೋರಿ ಬೋರ್ಡ್ ಅನ್ನು ನಿಯೋಜನೆ ಮಾಡುತ್ತದೆ. ಉಳಿತಾಯ ಮಾಡುವವರು ತಮ್ಮ ಜಡತ್ವವನ್ನು ನಿವಾರಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಡಿಕೆಯನ್ನು ಸಲ್ಲಿಸುತ್ತಾರೆ ಮತ್ತು ಅವರ ಹೂಡಿಕೆಗಳಿಗಾಗಿ ಸ್ಟಾರ್ಟ್ ಹಾಗೂ ಆಧುನಿಕ ಮ್ಯೂಚುವಲ್ ಫಂಡ್ ಸೌಲಭ್ಯಗಳನ್ನು ಅನ್ವೇಷಣೆ ಮಾಡುತ್ತಿದ್ದಾರೆ" ಎಂದರು.

## ಹಿಂದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಥಿ ಇವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು



**NCL**

**NATURAL CAPSULES LIMITED**  
No. 23, "Trident Towers", 4th Floor, 100 ft. Road, Jayanagar 2nd Block, Bangalore - 560 011. Ph: 26671571/573, Fax 26671562, E-mail: Info@naturalcapsules.com / CIN: L85110KA1993PLCO14742



VG - Caps

**NOTICE**

Pursuant to Regulation 29 read with Regulation 47 of the SEBI (LODR) Regulations, 2015, Notice is hereby given that 137th meeting of the Board of Directors of the Company is scheduled to be held on Monday, 25th January 2021, inter alia to consider and approve unaudited consolidated financial results and unaudited standalone financial results for the quarter ended 31st December, 2020. The detailed notice may be accessed on the Company's website <http://www.naturalcapsules.com> and may also be accessed on the Stock exchange website at <http://www.bseindia.com>

By order of the Board  
Sunil L. Munda  
Managing Director

Date: 16.01.2021

**ನೇತಾಜಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.**

# 347-ಎಫ್, 1ನೇ ಮಹಡಿ, 10ನೇ "ಬಿ" ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು - 560 011.

**ಜುನಾವಣಾ ಪ್ರಕಟಣೆ**

ಮೇಲ್ಕಂಡ ನಮ್ಮ ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಮುಂದಿನ (ಇದು) 5 ವರ್ಷಗಳ ಅವಧಿಗೆ ಆಯ್ಕೆ ಮಾಡಲು ಜುನಾವಣೆಯು ದಿನಾಂಕ 4-2-2021 ರ ಗುರುವಾರದಂದು ಸಂಘದ ಕಛೇರಿಯ ಆವರಣದಲ್ಲಿ ನಡೆಯಲಿದೆ. ಜುನಾವಣೆಯಲ್ಲಿ ಸ್ಪರ್ಧಿಸುವ ಸದಸ್ಯರು ದಿನಾಂಕ 27-1-2021 ರಂದು ಸಂಜೆ 4.00 ಘಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಸೂಚನಾ ಪತ್ರವನ್ನು ಎಲ್ಲಾ ಸದಸ್ಯರಿಗೆ ಈಗಾಗಲೇ ಅಂಚೆ ಮೂಲಕ ಕಳುಹಿಸಲಾಗಿದೆ.

ಸ್ಥಳ : ಬೆಂಗಳೂರು  
ದಿನಾಂಕ: 18-01-2021

ಸಹಿ/-  
ಮುಖ್ಯಕಾರ್ಯನಿರ್ವಾಹಕರು



BUDGET EXPECTATIONS

Logistics sector wants ‘digitisation’ drive

Other demands include bringing fuel under purview of GST and tax tweaks

**MAMUNI DAS**  
New Delhi, January 25  
Digitisation to bring in transparency while removing paper-based compliance requirements, bringing fuel under the purview of GST, accelerating infrastructure and tweaking recently introduced tax norms are some of the key demands from logistics players, including Spoton Logistics, TCI, Pickrr and AIMTC ahead of the Budget.

These demands come as Government looks to lower logistics costs to improve the competitiveness of ‘Made in India’ products.

Abhik Mitra, MD and CEO, Spoton Logistics, said that government should boost digitisation to drive transparency and bring in the required predictability in logistics. “Another step that the government must take is to bring fuel under the purview of GST. While goods are moved from

one place to another, it is generally required for the transporter to carry a hard copy of the invoice, the government must also do away with this by way of e-way bill digitisation.”

**Paperwork**  
High degree of compliance and paperwork make it difficult for technology companies to serve the global audience, forcing companies to shift base outside the country, said Dhruvil Sanghvi, Chief Executive Officer, LogiNext, adding that steps in this direction would help high-growth companies keep base in India, generate employment, and revive the national economy after the shock.

Rhithman Majumder, Co-founder, Pickrr, also called for digitisation of documentation and seamless transfer of documents from one agency to another, lowering compliance burden on logistics players.



AIMTC has asked for a favourable consideration on two clauses regarding tax deduction at source for transporters ISTOCKPHOTO

Having a common platform across various modes of transport and connecting various silos of data being generated is something that Vineet Agarwal, who is President, Assocham, and MD, TCI, had prioritised.

**Clauses regarding TDS**  
Meanwhile, the All India Motor Transport Congress (AIMTC) has asked for a favourable consideration on two clauses regarding tax deduction at source (TDS) for transporters, according to Kulkarni

Singh Atwal, President, AIMTC. Transport is a cash-heavy business, and transporters have to pay 2 per cent TDS on transactions of over ₹1 crore. So, they would like to be exempted from this, like agriculture produce marketing companies.

Also, a lot of customers of transporters deduct 2 per cent tax at source and do not pass it on to government, which means transporters cannot even claim such refunds, explained Naveen Gupta, Secretary General, AIMTC, adding that refunds are received after

Newgen Software bullish on growth outlook

Eyes EBITDA levels of 22-23 per cent

**ABHISHEK LAW**  
Kolkata, January 25

IT products company Newgen Software Technologies expects a continued flow of annuity-based income as it looks to maintain a double-digit revenue growth momentum in the medium term. The company is eyeing EBITDA (earnings before interest, depreciation, tax and amortisation) levels of 22-23 per cent.

According to Diwakar Nigam, Chairman and Managing Director, Newgen, which is listed on the bourses, has begun working with global system integrators (GSI) — companies that bring together different component subsystems and make them function together — as a part of its focus on increased annuity-based revenues.

Apart from the banking and insurance industries, government and shared services sectors have been prime users of its technology.

Nearly 30 per cent of its revenues are from Indian clients



Diwakar Nigam, CMD, Newgen Software Technologies

while 70 per cent is overseas, driven primarily by the US, the UK, Europe, Middle East, Africa and APAC.

The move to tie up with GSIs will also help Newgen tide over global uncertainties in recent times. For instance, due to the pandemic and the resulting travel restrictions, new contracts from overseas markets have been on the slower side.

The company is also strengthening its sales team across geographies like the US and the UK. In the first half of FY21, the company focussed on ramping up offerings to Indian clients, primarily banking, financial services and insurance sectors. “We won 11 new logos (contracts) during the October-December quarter, with four in the America region. Compared to the

first six months when new contracts were slow, things have picked up in Q3FY21. We are working with GSIs, and this will help us with new contracts; and maintain a steady stream of revenues. Annuity-based income is growing at 27 per cent for us over the last five years,” Nigam told *BusinessLine*.

**Financials**  
For the nine months between April and December 2020, Newgen reported a near-flat turnover of ₹473 crore, YoY; with net profit witnessing a near 136 per cent jump, YoY, to ₹74 crore. Revenues picked up substantially in the October-December period.

A break-up of income during the period showed verticals like subscription revenues (that include AMCs and Cloud) were up by 22 per cent at ₹148 crore while annuity revenue streams (ATS/AMC, Support, and Cloud/SaaS) were up 5 per cent at ₹285 crore.

According to Nigam, the company is confident of maintaining margins in the 22-23 per cent range for the long term.

India IT spending expected to grow 6.8% to \$88.8 billion in 2021: Gartner

**OUR BUREAU**  
Mumbai, January 25

India IT spending is expected to reach \$88.8 billion in 2021, an increase of 6.8 per cent from 2020, according to the latest forecast by Gartner, Inc. India IT spending in 2020 was down 2.7 per cent “as CIOs prioritised spending on technology and services that were deemed “mission-critical” during the initial stages of the pandemic,” as per the report.

Worldwide IT spending is expected to total \$3.9 trillion in 2021, an increase of 6.2 per cent from 2020. “In 2021, CIOs have to fast-track their digital projects to get the necessary attention and funding from the board,” said Naveen Mishra, senior research director at Gartner. “Digital initiatives directly related with improving customer engagement and supported with a shorter ROI window will be prioritised. Improving demand scenario across select verticals in India will spur the overall IT spending in 2021.”

All IT spending segments are expected to return to growth in 2021. Enterprise software is likely to witness the strongest rebound, recording an 8.8 per cent growth as remote work environments are expanded and improved, the report said. It will be followed by the devices segment, projected to witness an 8 per cent growth in 2021 to reach \$705.4 billion in IT spending. Data centre systems, IT services and communications services are expected to grow 6.2, 6.0 and 4.5 per cent respectively.

**Digital transformation**  
“There are a combination of factors pushing the devices market higher,” said John-David Lovelock, distinguished research vice-

president at Gartner. “As countries continue remote education through this year, there will be a demand for tablets and laptops for students. Likewise, enterprises are industrialising remote work for employees as quarantine measures keep employees at home and budget stabilisation allows CIOs to reinvest in assets that were sweated in 2020,” he said.

Businesses will be forced to accelerate their digital transformation through 2024, by at least five years to survive in the post-pandemic world. This includes a permanently higher adoption of remote work and digital touch points, the report said. Global IT spending related to remote work



Enterprise software is likely to witness the strongest rebound is expected to amount to \$332.9 billion in 2021, an increase of 4.9 per cent from 2020.

“Digital business represents the dominant technology trend in late 2020 and early 2021 with areas such as cloud computing, core business applications, security and customer experience at the forefront. Optimisation initiatives will continue and the focus of these projects will remain on returning cash and eliminating work from processes, not just tasks,” said Lovelock. Covid will continue to require interventions from the government through 2021, despite availability of vaccines. This will impact recovery of the sector along with other geopolitical factors such as Brexit and the US-China tension.

“Overall, returning global recovery back to 2019 spending rates will not occur until 2022, although many countries may recover earlier,” Gartner said.

“The biggest change this year will be how IT is financed; not necessarily how much IT is financed,” said Lovelock.

atives will continue and the focus of these projects will remain on returning cash and eliminating work from processes, not just tasks,” said Lovelock. Covid will continue to require interventions from the government through 2021, despite availability of vaccines. This will impact recovery of the sector along with other geopolitical factors such as Brexit and the US-China tension.

“Overall, returning global recovery back to 2019 spending rates will not occur until 2022, although many countries may recover earlier,” Gartner said.

“The biggest change this year will be how IT is financed; not necessarily how much IT is financed,” said Lovelock.

**Bokaro Power Supply Co. (P) Ltd.**  
(A Joint Venture of SAIL & DVC)  
Hall No. : M-01, Old Administrative Building  
Ispat Bhavan, Bokaro Steel City-827001 (Jharkhand)  
CIN No. : U40300DL2001PTC112074

**NOTICE INVITING TENDER**  
Ref. No. : BPSCL/MM/20-21/Paper Advt./256 Dated : 23.01.2021

Sl. No.	NIT No. / Date	Description	BOD & Time
1.	BPSCL/MM/20-21/C-149/ NIT-955/145 dt. 13.01.2021	Assistance in CPP Turbine operation.	12.02.2021 at 12.15 Hrs.
2.	BPSCL/MM/20-21/C-157/ NIT-956/159 dt. 14.01.2021	Supply, Operation and Maintenance of Two (02) nos. dozer for coal feeding and coal yard management in CHP/BPSCL.	16.02.2021 at 12.15 Hrs.
3.	BPSCL/MM/20-21/PUR-178/ NIT-957/179 dt. 15.01.2021	Procurement of MS Chequered Plate.	16.02.2021 at 12.15 Hrs.
4.	BPSCL/MM/20-21/PUR-179/ NIT-958/216 dt. 20.01.2021	Procurement of Scrapper Chain Assembly.	19.02.2021 at 12.15 Hrs.
5.	BPSCL/MM/20-21/C-159/ NIT-959/199 dt. 19.01.2021	Assistance in Operational activities of TPP Turbine.	19.02.2021 at 12.15 Hrs.
6.	BPSCL/MM/20-21/C-162/ NIT-960/250 dt. 23.01.2021	Retrofitting of RCC frame structure by Jacket Concreting in WCTP (TPP&CPP).	23.02.2021 at 12.15 Hrs.

For Tender documents kindly visit Website : [www.bpscl.com](http://www.bpscl.com). Bidders are requested to visit website regularly.

**NATURAL CAPSULES LIMITED**  
No. 23, "Trident Towers", 4th Floor, 100 ft. Road, Jayanagar 2nd Block, Bangalore - 560 011. Ph. 2656157/1573, Fax 26561562, E-mail : [Info@naturalcapsules.com](mailto:Info@naturalcapsules.com) / CIN: L85110KA1993PLC014742

**EXTRACT OF CONSOLIDATED & STANDALONE UNAUDITED FINANCIAL RESULTS FOR THE QUARTER ENDING 31ST DECEMBER 2020**  
(Rs.in Lakhs)

Sl. No.	PARTICULARS	QUARTER ENDED		9 MONTHS ENDED		YEAR ENDED
		31-12-2020 Un-Audited	30-09-2020 Un-Audited	31-12-2019 Un-Audited	31-12-2020 Un-Audited	31-03-2020 Audited
1	Total Income from operations (net)	2,176.00	1,893.00	1,659.00	5,693.00	4,665.00
2	Net Profit from Ordinary activities after tax	162.00	119.00	23.44	528.00	74.00
3	Net Profit for the period after tax (after Extraordinary items)	162.00	119.00	23.44	528.00	74.00
4	Paid-up Equity Share Capital (Face value of share of Rs.10/- each as on date)	623.27	623.27	623.27	623.27	623.27
5	Other Equity	-	-	-	-	-
6	Earnings Per Share (EPS) (of Rs.10/- each) (Before & after extraordinary item)					
(a)	Basic EPS (in Rs.)	2.59	1.91	0.38	8.47	1.19
(b)	Diluted EPS (in Rs.)	2.59	1.91	0.38	8.47	1.19

Note:  
1. The Unaudited Standalone & Consolidated financial results of the Company for the Quarter Ended 31st December, 2020 have been approved by the Board of Directors of the company at its meeting held on 25th January, 2021. The figures for the Quarter ended 31st December 2020 was subject to "Limited Review" by Statutory Auditors of the Company who have expressed an unqualified review opinion.  
2. The Unaudited standalone & consolidated Financial results for the Quarter Ended 31st December 2020 have been in accordance with the Indian Accounting Standard (Ind AS) as prescribed under section 133 of the companies Act, 2013 read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules 2016. The above Unaudited Standalone & Consolidated Financial results are filed with Stock Exchanges under Regulations 33 of SEBI (Listing and Other Disclosure Requirements) Regulations, 2015 and are available on the Stock Exchange Website.  
3. Previous years figures have been regrouped wherever necessary.  
4. Position of investor complaints for the quarter ended 31st Dec 2020

Particulars	
Pending as on 30-09-2020	Nil
Received during the quarter	Nil
Resolved during the quarter	Nil
Pending as on 31-12-2020	Nil

Sd/-  
**Sunil L Mundra**  
Managing Director  
DIN : 00214304  
Place : Bangalore  
Date : 25th January 2021

**BusinessLine CLASSIFIED**  
BANKING & INVESTMENTS  
GAINERS CLUB: buy NIFTY 14500 option for exact details ct: 8754494914

**KERALA FEEDS LTD.**  
(A Govt. of Kerala undertaking)  
Kallattumkara, Thrissur Dist. Pin: 680 683  
Phone: 0480-2713550 Fax: 2720194, E-mail: [purchase.kfi@kerala.gov.in](mailto:purchase.kfi@kerala.gov.in)  
Website: [www.keralafeeds.com](http://www.keralafeeds.com)  
Tender id: 2021/KFI/408864 - 22/01/2021

**E-TENDER FOR SUPPLY OF SS/HR/ GI SHEET, ROOFING SHEET & TRUSS STRUCTURAL MEMBERS, STRUCTURAL STEELS, FASTENERS**  
E-tender is invited for the supply of above mentioned items from manufacturers having own manufacturing unit in India/ authorized dealers. For more details please visit Kerala Government E-tender portal [www.etenders.kerala.gov.in](http://www.etenders.kerala.gov.in) (Sd/-) Managing Director

**CITY UNION BANK LTD.**  
CIN: L65110TN1904PLC001287  
Regd. Office: 149, T.S.R. (Big) Street, Kumbakonam - 612 001.  
Admin. Office: "NARAYANA", 24-B, Gandhi Nagar, Kumbakonam - 612 001.  
E-mail: [shares@cityunionbank.in](mailto:shares@cityunionbank.in); Website: [www.cityunionbank.com](http://www.cityunionbank.com)  
Phone: 0435-2432322, Fax: 0435-2431746

**NOTICE**  
Notice is hereby given pursuant to Regulation 47 of the SEBI (Listing Obligations and Disclosure Requirements) Regulations, 2015 that a meeting of the Board of Directors of the Bank will be held on **Wednesday, the 03rd February, 2021 at Chennai**, to consider and approve, inter-alia, the Un-Audited Financial Results of the Bank for the quarter ended **31st December, 2020**.

For, further informations / updates on this, the investors may like to visit the website of Bank and Stock Exchanges viz. [www.cityunionbank.com](http://www.cityunionbank.com), [www.nseindia.com](http://www.nseindia.com) and [www.bseindia.com](http://www.bseindia.com)

for CITY UNION BANK LTD.  
**V. RAMESH**  
Company Secretary  
Place : Kumbakonam  
Date : 25-01-2021

**Sundram Fasteners Limited**  
CIN: L35999TN1962PLC004943  
Registered office: 99A, VII Floor, Dr Radhakrishnan Salai, Mylepoore, Chennai - 600 004  
Tel: +91 - 44 - 28478500 | Fax: 91 - 44 - 28478510  
Email: [investorshelpdesk@slf.co.in](mailto:investorshelpdesk@slf.co.in) | Website: [www.sundram.com](http://www.sundram.com)

**NOTICE OF THE BOARD MEETING**  
NOTICE is hereby given, that pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, a meeting of the Board of Directors of the Company is scheduled to be held on **Thursday, February 4, 2021**, to consider, review and approve the un-audited financial results for the third quarter ended December 31, 2020.

This intimation is available on the website of the Company, [www.sundram.com](http://www.sundram.com) and also on the website of the Stock Exchanges, [www.nseindia.com](http://www.nseindia.com) (National Stock Exchange of India Limited) and [www.bseindia.com](http://www.bseindia.com) (BSE Limited), where the shares of the Company are listed.

Chennai  
25.01.2021

For SUNDRAM FASTENERS LIMITED  
**R Dilip Kumar**  
Vice President – Finance & Company Secretary

[www.Larsentoubro.com](http://www.Larsentoubro.com)

**Larsen & Toubro Limited**  
Registered Office: L&T House, Ballard Estate, Mumbai 400 001 CIN: L99999MH1946PLC004768

**EXTRACT OF STATEMENT OF CONSOLIDATED UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2020**

₹ Crore

Particulars	Quarter ended			Nine months ended		Year ended
	December 31, 2020 [Reviewed]	September 30, 2020 [Reviewed]	December 31, 2019 [Reviewed]	December 31, 2020 [Reviewed]	December 31, 2019 [Reviewed]	March 31, 2020 [Audited]
1 Revenue from continuing operations	35596.42	31034.74	36242.68	87891.13	101207.08	145452.36
2 Profit before tax from continuing operations (before exceptional items)	3680.50	2138.20	3223.23	6488.44	9181.21	13430.95
3 Profit/(loss) before tax from continuing operations (after exceptional items)	3680.50	(1780.30)	3223.23	2794.66	9181.21	13430.95
4 Profit before tax from discontinued operations	255.47	10650.45	255.91	10922.64	697.91	883.25
5 Net profit/(loss) after tax (after exceptional items) from continuing operations including share in the profit/(loss) of Joint ventures/ associates	2648.33	(2322.01)	2560.32	863.20	6809.61	10239.71
6 Net profit after tax from discontinued operations	209.33	8146.00	191.34	8362.38	522.18	654.57
7 Net profit after tax from continuing operations and discontinued operations attributable to owners of the Company	2466.71	5520.27	2352.12	8290.12	6351.96	9549.03
8 Total comprehensive income from continuing operations and discontinued operations attributable to owners of the Company	3160.02	5976.12	2528.70	9857.47	6017.00	8516.20
9 Paid-up equity share capital (face value of share: ₹ 2 each)	280.85	280.81	280.72	280.85	280.72	280.78
10 Other equity attributable to owners of the Company						66442.44
11 Earnings per share (EPS) from continuing operations & discontinued operations (not annualised): (a) Basic EPS (₹) (b) Diluted EPS (₹)	17.57 17.55	39.32 39.32	16.76 16.74	59.04 59.04	45.27 45.21	68.04 67.95

**Notes:**  
(i) The Company reports consolidated financial results on quarterly basis as per Regulation 33 of the SEBI (Listing Obligations and Disclosure Requirements) Regulations, 2015, as amended. The standalone financial results are available on the Company's website viz. [www.Larsentoubro.com](http://www.Larsentoubro.com) and on the websites of BSE ([www.bseindia.com](http://www.bseindia.com)) and NSE ([www.nseindia.com](http://www.nseindia.com)). The specified items of the standalone financial results of the Company for the quarter and nine months ended December 31, 2020 are given below:

₹ Crore

Particulars	December 31, 2020 [Reviewed]	September 30, 2020 [Reviewed]	December 31, 2019 [Reviewed]	December 31, 2020 [Reviewed]	December 31, 2019 [Reviewed]	March 31, 2020 [Audited]
Revenue from continuing operations	19619.81	15791.68	19885.85	43561.48	55130.90	82383.65
Profit before tax from continuing operations (before exceptional items)	2183.24	1260.16	1262.37	3780.06	3755.04	6358.92
Profit/(loss) before tax from continuing operations (after exceptional items)	2183.24	(1558.49)	1262.37	961.41	4382.03	6985.91
Profit before tax from discontinued operations	213.08	10986.39	250.02	11232.81	680.15	865.38
Net profit/(loss) after tax from continuing operations	1704.90	(1767.10)	1057.27	219.45	3910.52	6024.76
Net profit after tax from discontinued operations	167.87	8483.61	188.82	8676.41	514.05	654.45
Net profit after tax from continuing operations & discontinued operations	1872.77	6716.51	1246.09	8895.86	4424.57	6679.21

(ii) The above is an extract of the detailed format of quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 as amended. The quarterly financial results in the detailed format are available on the Company's website viz. [www.Larsentoubro.com](http://www.Larsentoubro.com) and on the websites of BSE ([www.bseindia.com](http://www.bseindia.com)) and NSE ([www.nseindia.com](http://www.nseindia.com)).

(iii) During the quarter ended December 31, 2020, (1) the Group in terms of the agreements for divestment of its Electrical & Automation (E&A) business to Schneider Electric SE (a) accrued further sale consideration on fulfilment of relevant covenants (b) updated financial estimates of post-transaction closing adjustments (2) the Group divested its marine control & automation systems unit (part of E&A segment) to Rolls-Royce Power Systems AG. Consequently, Profit after tax from discontinued operations for the quarter and nine months ended December 31, 2020 includes gain on divestment ₹ 208.92 crore and ₹ 8309.96 crore respectively. The Group expects final closure of the divestment of E&A business in the quarter ending March 31, 2021.

(iv) During the quarter, the Group's operations recovered further from the economic slowdown caused by the Covid-19 pandemic. Based on its assessment of business/economic conditions as on date, the Group expects to recover the carrying value of its assets. The Group will continue to evaluate the pandemic related uncertainty with respect to the future economic conditions and update its assessment.

(v) Figures for the previous periods have been regrouped/reclassified to conform to the classification of the current periods.

(vi) The above results have been reviewed by the Audit Committee and approved by the Board of Directors at its meeting held on January 25, 2021. The same have also been subjected to Limited Review by the Statutory Auditors.

for **Larsen & Toubro Limited**

Place: Mumbai  
Date: January 25, 2021

**S. N. SUBRAHMANYAN**  
Chief Executive Officer & Managing Director



